

## **MB Patil meets with Australian, German, and South Korean Commissioners to Boost Investments Ahead of Invest Karnataka 2025**

**New Delhi, 11<sup>th</sup> September: Honourable Minister for Large and Medium Industries and Infrastructure Development, Shri M.B. Patil**, today met with Commissioners from **Australia, Germany, and South Korea** to discuss potential investment opportunities in Karnataka. The minister extended an invitation to these nations to participate as country partners in the Global Investors Meet, Invest Karnataka 2025. The meetings in Delhi culminated in a series of high-level engagements with central ministers, key industry leaders, and a roadshow aimed at attracting investments to the state, all paving the way for the upcoming **Invest Karnataka Summit 2025**.

In his meeting with the **Australian High Commissioner, Shri M.B. Patil** highlighted the longstanding relationship between Karnataka and Australia. The discussion explored potential collaboration in education, biotechnology, and information technology. MB Patil assured complete support and a favorable ecosystem for Australian companies looking to invest in Karnataka, extending an official invitation to Australia to be a country partner at the Global Investors Meet, Invest Karnataka 2025.

The meeting with **Germany's Deputy Chief of Mission, H.E. Mr. Georg Enzweiler**, focused on fostering collaboration between the two regions, building upon their shared history. Both minister and Germany representatives expressed a strong interest in strengthening bilateral business relations. Shri M.B. Patil detailed various elements of the upcoming Global Investors Meet, inviting Germany to participate as a country partner. **The Deputy Chief of Mission** shared Germany's focus on welcoming skilled nurses and young students to address the country's aging population.

Discussions with South Korea centered on enhancing trade and investment ties, with particular emphasis on technology and innovation. South Korean companies, such as Samsung and LG, already have significant R&D operations in Karnataka. The talks explored opportunities for collaboration in sectors like semiconductors and consumer electronics. Shri M.B. Patil extended an invitation to South Korea to participate as a country partner in the Global Investors Meet, Invest Karnataka 2025.

**Shri Selvakumar S, IAS, Principal Secretary, Department of Commerce and Industries, and Smt Gunjan Krishna, IAS, Commissioner for Industrial Development and Director, Department of Commerce and Industries**, were also present during the discussions.

In addition to these international discussions, Shri M.B. Patil met with representatives from Bharat Semi, Watlow, Amber Enterprises, and HPCL-Mittal Energy Limited (HMEL) to discuss their plans for business expansion in Karnataka.

Bharat Semi, which is building India's first compound semiconductor fab focused on national security, discussed how the Karnataka government can support its integrated design and manufacturing semiconductor facility. Watlow, a global leader in thermal management systems, explored the growth of its upcoming R&D center in Karnataka, with Shri M.B. Patil assuring incentives and strategic assistance, and the possibility of establishing a future manufacturing facility. Amber Enterprises, a key player in the air conditioning and refrigeration industry, is diversifying into electronics manufacturing in collaboration with South Korea's Korea Circuit for printed circuit boards. Shri M.B. Patil emphasized Karnataka's readiness to support Amber Enterprises through incentive packages while also discussing the company's future diversification into new electronics segments. HPCL-Mittal Energy Limited

(HMEI), a joint venture between Hindustan Petroleum Corporation Limited and Mittal Energy Investments Pvt. Ltd., focused its discussions on Karnataka's ecosystem and land options, as the company looks to expand into the green energy sector.

Shri M.B. Patil reaffirmed Karnataka's commitment to providing a conducive environment for high-tech development and fostering long-term industry partnerships with all the companies.

Clip : Image Unavailable

## ಆಸ್ಟ್ರೇಲಿಯಾ, ಜರ್ಮನಿ, ದಕ್ಷಿಣ ಕೊರಿಯಾಗೆ ರಾಜ್ಯದ ಆಹ್ವಾನ

**ಎಂ.ಬಿ.ಪಾಟೀಲ್**

ಹೊಸದಿಲ್ಲಿ, ಸೆ.11: ಮುಂಬರುವ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ, ಜರ್ಮನಿ ಮತ್ತು ದಕ್ಷಿಣ ಕೊರಿಯಾ ದೇಶಗಳ ಹೈಕಮಿಷನರ್‌ಗಳನ್ನು ಭೇಟಿ ಮಾಡಿ, ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಉದ್ದೇಶಿತ ಸಮಾವೇಶಕ್ಕೆ ಪೂರ್ವಭಾವಿಯಾಗಿ ಎರಡು ದಿನಗಳ ದಿಲ್ಲಿ ಪ್ರವಾಸ ಕೈಗೊಂಡಿದ್ದ ಅವರು, ಬುಧವಾರ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.



ತಮ್ಮ ಕಾರ್ಯಕ್ರಮದ ಮೊದಲ ದಿನ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ರಾಜ್ಯದ ಕೈಗಾರಿಕಾ ವಲಯದ ಬೆಳವಣಿಗೆಗೆ ಕೇಂದ್ರದ ನೆರವನ್ನು ಕೋರಿದ್ದರು. ಜತೆಗೆ ಸಿಂಗಾಪುರ್ ಹೈಕಮಿಷನರ್ ಅವರನ್ನು ಭೇಟಿ ಮಾಡಿ, ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿರುವುದಾಗಿ ಹೇಳಿದರು.

ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಗ್ರೀನ್ ಅವರೊಂದಿಗೆ ಶಿಕ್ಷಣ, ವೈಮಾಂಸ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಪರಸ್ಪರ ಸಹಕಾರ ಕುರಿತು ಮಾತುಕತೆ ನಡೆಸಿ, ಬಂಡವಾಳ ಹೂಡಿಕೆಗೆ ಸಂಪೂರ್ಣ

ಬೆಂಬಲ ಕೊಡುವುದಾಗಿ ತಿಳಿಸಿರುವುದಾಗಿ ಅವರು ಹೇಳಿದರು.

ಜರ್ಮನಿ ಮಿಷನ್ ಉಪಮುಖ್ಯಸ್ಥ್ ಜಾರ್ಜ್ ವಿಂಚ್ಚೆಲರ್ ಅವರೊಂದಿಗಿನ ಭೇಟಿಯಲ್ಲಿ ಮರುಬಳಕೆ ಮಾಡಬಹುದಾದ ಇಂಧನ, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿ ಇಂಜಿನಿಯರಿಂಗ್ ಮತ್ತು ರಾಸಾಯನಿಕಗಳ ಉತ್ಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಸಾಧ್ಯತೆ ಕುರಿತು ವಿಚಾರ ವಿನಿಮಯ ನಡೆಸಲಾಯಿತು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ದಕ್ಷಿಣ ಕೊರಿಯಾದ ರಾಯಭಾರಿ ಚಾಂಗ್ ಜೇಬಾಕ್ ಅವರನ್ನು ಭೇಟಿಯಾದ ಸಚಿವರು, ತಂತ್ರಜ್ಞಾನ, ನವೀನತೆ, ಇಲೆಕ್ಟ್ರಾನ್ಯೂಸ್ ವಾಹನ ತಯಾರಿಕೆ ಮತ್ತು ಮಿಶನ್ ಟೊಲ್ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಯೋಜನೆ

ಅಲ್ಲದೆ, ಟಾಯ್ ರ್ಯೂಗೋನ್, ಎಎಂಡಿ, ವಾಟೋಲ, ಭಾರತ್ ಸೆಮಿ ಸಿಮೆಂಟ್ಸ್ ಫಾರ್ಮ್-ಐಟಿಕ್, ಆಯಿಲ್ ಎಂಟರ್ಪ್ರೈಸಿಸ್, ಎಚ್‌ಎಂಇಎಲ್ ಸೇರಿದಂತೆ ಹಲವು ಉದ್ಯಮ ಕಂಪೆನಿಗಳ ಪ್ರಮುಖರನ್ನು ಭೇಟಿಯಾಗಿ ಅವರನ್ನೂ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಮಂತ್ರಿಸಲಾಗಿದೆ.

-ಎಂ.ಬಿ.ಪಾಟೀಲ್, ಸಚಿವ

ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.